

Notice is hereby given that in accordance with Dividend ('IDCW') Policy approved by Kotak Mahindra Trustee Company Limited (th Trustee to Kotak Mahindra Mutual Fund), the distribution under Monthly IDCW Option of Kotak Equity Arbitrage Fund, is as under:

Name of the Scheme	Quantum of IDCW (Rs. per unit) *	Record Date	Face Value (Rs. per Unit)	NAVs as on January 17, 2023 (Rs.)
Kotak Equity Arbitrage Fund – Regular Plan – Monthly IDCW Option	0.0832	January 23, 2023	10.7	
Kotak Equity Arbitrage Fund – Direct Plan – Monthly IDCW Option	0.0921	January 23, 2023	10	11.2713

Note: The Payment of IDCW will be subject to ded ction of applica

Pursuant to payment of IDCW, the NAVs of the IDCW Options of the Scheme would falls to the extent of payout and statutory levy if any.

ons of the scheme, whose names appear in the records of the on January 23, 2023 will be eligible to receive the IDCW.

Mumbai January 18, 2023

Any queries / clarifications in this regard may be addressed to:

Kotak Mahindra Asset Management Company Limited

CIN: USS91HH1994CR00000 (investment Manager for Kotak Mahinda Muhali Fund)

6th Florx, Kotak Towers, Bulking No. 21, Infinity Plark, GTH. Vestern Express Highway,

Gregory— Muhand Lin Rand Madel Estat, Mumah 40097.

Pe Number: 18003091490 / 044-40229101 - Email: mutual@kotak.com - Website: kotakem

Mutual Fund investments are subject to market risks, read all scheme related documents carefully

WENDT WENDT (INDIA) LIMITED

ı								(Rs	in lakhs, ex	cept EPS)	
ı			Stan	Standalone Financial Results				Consolidated Financial Results			
ı	SL No.	Particulars	Quarter ended	Nine Months ended	Quarter ended	Year ended	Quarter ended	Nine Months ended	Quarter ended	Year ended	
ı	140,		31.12.2022	31.12.2022	31.12.2021	31.03.2022	31.12.2022	31.12.2022	31.12.2021	31.03.2022	
ı			Unaudited	Unaudited	Unaudited	Audited	Unaudited	Unaudited	Unaudited	Audited	
ı	1	Total Income from Operations	4,731	13,820	3,675	16,002	5,113	15,131	4,122	17,881	
ı	2	Net Profit for the period before tax	1472	3647	883	3,615	1345	3655	778	3,691	
ı	3	Net Profit for the period after tax	1145	2767	676	2,710	1007	2,730	556	2,707	
ı	4	Total Comprehensive Income for the period									
ı		(Comprising Profit after tax and Other									
ı		Comprehensive income after tax)	1137	2743	641	2656	1219	2,856	589	2,658	
ı	5	Paid-up equity share capital									
ı		(Face value of Rs. 10/- per share)	200	200	200	200	200	200	200	200	
ı	6	Reserves excluding revaluation reserve				14,214				15,996	
ı	7	Earnings Per Share (EPS) (for the period -									
1		not annualised) (of Rs.10/- each)	l								
ı		Basic and Diluted EPS: (₹)	57.23	138.33	33.83	135.49	50.31	136.49	27.82	135.34	
п		4 200 1 1 4 5 6 1 1 1 1			104 1 100						

Basic and Diluted EPS: (?) 57.29 | 138.33 | 33.83 | 33.84 | 30.54 | 50.31 | 138.49 | 27.82 | 135.34 |

Notes: 1) The above is an extract of the detailed format of Quarterly Unaudited Financial results filed with the Stock Exchanges under Regulation 33 of the SEBII (Listing Obligations and Disclosure Requirements) Regulations, 2015. The full format of the Quarterly Unaudited Financial Results are available on the Stock Exchange webstes www.besindisc.com, www.nseindis.com & Company's two-bells www.webridisc.com, www.nseindisc.com & Company's Company's Exception (WMET), a wholly owned subsidiary of the company located at Harmiysh Firez Cane, Shapish, LUEd cluring, January 2021 and the dengistration process was initiated thereafter. During the year ended March 31, 2022, WMEF had substantially completed injudiation related procedures and also nepetal back the share capital to WMET to excorpingly label to the company has been recognised as an exceptional literin in the financial results for the quarter and year ended March 31, 2022. Further, the clearance certificate for de-registration from the Harmiysh Firez Zone Authority (HEZA) has been recoved on 3,002. Further, the clearance certificate for de-registration from the Harmiysh Firez Zone Authority (HEZA) has been recoved on 3,002. Further, the clearance certificate for de-registration from the Harmiysh Firez Zone Authority (HEZA) has been recoved on 3,002. Further, the clearance certificate for de-registration from the Harmiysh Firez Zone Authority (HEZA) has been recoved on 3,002. Further, the clearance certificate for de-registration from the Harmiysh Firez Zone Authority (HEZA) has been recoved on 5,002. Further, the clearance certificate for de-registration from the Harmiysh Firez Zone Authority (HEZA) has been recovered on 5,002. Further, the clearance certificate for de-registration from the Harmiysh Firez Zone Authority (HEZA) has been recovered on 5,002. Further, the clearance certificate for de-registration from the Harmiysh Firez Zone Authority (HEZA) ha

4) The Board of Directors have recommended an Interim dividend of Rs.30/- per share (300% on face value of equity share of Rs. 10/e each) at their Board meeting held on January 18, 2023. For and on Behalf of **Wendt (India) Limited**

For and on Behalf of Wendt (India) Limited Shrinivas G Shirgurkar



TATA STEEL LONG PRODUCTS LIMITED

Registered Office: P. O. - Joda, Keonjhar, Odisha 758 034 IN Tel No: (06767) 278122, Fax No : (06767) 278159 E-mail:investorcell@tatasteellp.com Website: w CIN: L27102OR1982PLC001091

POSTAL BALLOT NOTICE AND E-VOTING INFORMATION

UII	ipariy b	y way or i ostal ballot allough territore e-voting of the following resolution.	
	SN.	Description of the Ordinary Resolution	
	1	Material modification in approved Related Party Transaction(s) between Tata Steel Limited, the promoter holding company of Tata Steel Long Products Limited and Neelachallspat Nigam Limited, a subsidiary of Tata Steel Long Products Limited – Operational Transaction(s).	

The Postal Ballot Notice (*Notice*) is available on the website of the Company at <a href="https://www.tatasteellp.com/porter the website of the National Securities Depository. Limited (*NSDL*) at www.evoiing.nsdl.com and on the website or the charges of the Company are listed i.e. BSE Limited at www.bseindia.com and Nati Exchange of India Limited at www.nseindia.com and Nati Exchange of India Limited at www.nseindia.com and Nati Exchange of India Limited at www.nseindia.com and Nati Exchange of India Limited at www.nseindia.com and Nati Exchange of India Limited at www.nseindia.com and Nati Exchange of India Limited at www.nseindia.com and Nati Exchange of India Limited at www.nseindia.com and Nati Exchange of India Limited at www.nseindia.com and Nati Exchange of India Limited at www.nseindia.com and Nati Exchange of India Limited at www.nseindia.com and Nati Exchange of India Limited at www.nseindia.com and Nati Exchange of India Limited at www.nseindia.com and Nati Exchange of India Limited at www.nseindia.com and Nati Exchange of India Limited at www.nseindia.com and Nati Exchange of India Limited at www.nseindia.com and Nati Exchange of India Limited at www.nseindia.com and Nati Exchange of India Limited at www.nseindia.com and Nati Exchange of India Limited at <a href="http ite of the Stock

Exchange of India Limited at www.nselindia.com in complanes Nat. 2013, and the General Circular Nos. 14/2020 dated April 8, 2020 in complanes with the provisions of the Companies Act, 2013, and the General Circular Nos. 14/2020 dated April 8, 2020 17/2020 dated April 8, 2020 april 2020 dated April 8, 2020 april 2020 dated April 8, 2020 april 2020 dated September 28, 2020, 39/2020 dated December 31, 2020, 10/2022 dated More April 2020 dated June 23, 2021, 20/2021 dated December 8, 2021 (n)/20/202 dated More April 2020 dated addresses are registered with the CompanyUepostones and whose names are recorded in the Register of Members of the Company or in the Register of Beneficial Owners maintained by the Depositories as on F**irday, January 13, 2023 ("Cut-of date")** Accordingly, physical copy of the Notice along with Postal Ballot Form and pre-paid business reply envelope has no been sent to the Members for this Postal Ballot.

been sent to the Members for this Postal Ballot.

The Company has engaged the services of NSDL to provide remote e-voting facility to its Members. The remote e-voting period commences on Friday, January 20, 2023 from 9.00 a.m. (IST) and ends on Saturday, February 18, 2023 at 5.00 period commences on Friday, January 20, 2023 from 9.00 a.m. (IST) and ends on Saturday, February 18, 2023 at 5.00 p.m. (IST). The e-voting modules shall be disabled by NSDL hereafter. Voting prilots of the Members shall be in proportion the shares held by them in the paid-up equity share capital of the Company as on Cut-off date. Once vote on a resolution is cast. He Member will not be able to change it subsequently. Plasse note that communication of assent of the Members would only take place through the remote e-voting system. Only those Members whose names are recorded in the Register of Members of the Company or in the Register of Beneficial Owners maintained by the Depositories as on the Cut-off date will be entitled to cast their votes by remote e-voting.

The facilitate Members of the Company or in the Register of Members of the Company or in the Register of Members of the Company or in the Register of Members of the Company or in the Register of Members of the Company or in the Register of Members of the Company or in the Register of Members of the Company or in the Register of Members of the Company or in the Register of Members of the Company or in the Register of Members of the Company or in the Register of Members of the Company or in the Register of Members of the Company or in the Register of Members of the Company or in the Register of Members of the Company or in the Register of Members of the Company or the Register of Members of the Company or the Register of Members of the Register of Members of the Company or the Register of Members of the Register of Remembers of the Remembers of the Register of Remem

entitled to cast their votes by remote e-voting.

To facilitate Members to receive this Notice electronically, the Company has made arrangements with its Registrar and Transfer Agent, TSR Consultants Private Limited (*RTA*) for registration of e-mail addresses in terms of the MAC Circulars. Members who have not registered their e-mail addresses with the Company may register the same with the RTA not not before 500 pm. (187) on Useday, February 14, 2023, basis which, the NSDL will provide the Members with copy of the Notice. The procedure to register e-mail address with the RTA and the procedure for remote e-voting is provided in the Notice. In a case of any queries, you may refer the Frequently Asset Quastions (FADS) of Shareholders and e-voting user manual for Shareholders available at the download section of www.evoting.nsdl.com or call not life fee no: 1800 1020 990 and 1800 229 30 or send ar request to Mr. Amil Vishal, Asst. Vice President-NSDI or Ms. Pallavi Mithate. Senior Manager 41 evoting@fised.co.in or contact at NSDL, 4th Floor, 'A' Wing, Trade World, Kamala Mills Compound, Senapati Bapat Marg, Lewer Park Memberal 2010 113. Lower Parel, Mumbai 400 013

The Board of Directors of the Company has appointed Mr. Navin Kothari (FCS No. 5935, CP No. 3725) of M/s. N. K & Associates, Practising Company Secretaries, as the Scrutinizer to scrutinize the postal ballot process in a fair and transparen

mainter.

The Scrutinizer will submit his report to the Chairman of the Company, or any other person authorized by him, no ne before Monday, February 20, 2023. The results of the voting conducted by Postal Ballot along with the Scrutinizer's Report will be made available on the website of the Company at www.tatasteelip.com and on the website of NSDL at www.evoling.nsdl.com and intimated to BSE Limited ("BSE") and the National Stock Exchange of the India Limited ("NSE"), where the equity shares of the Company are listed, on or before Monday, February 20, 2023. Additionally, the result will also be placed on the notice board at the Registered Office of the Company.

DEPARTMENT OF HANDLOOMS
TENDER NOTICE
FOR PURCHASE OF POLYESTER TEXTURISED YARN

Sealed tenders with two cover systems in the prescribed format are invited only from the interested eligible parties for the Purchase of Polyester Texturised Yarn under Supply of Uniform Scheme for the Academic Year 2023-2024. Variety of yarn 155/34D Grey Polyester Texturised Yarr 19.01.2023 to 20.02.2023 upto 10.30 a.m 817.00 20.02.2023 20.02.2023 upto 11.30 a.m 3,00,000/-75 days 1049.00

cugionity of the lenderer and Unter Conditions are subjusted in the lender that the condition of the condit

Contact: Joint Director (Uniforms) Telephone: 044-25358715 Fax: 044-25351177 Email ID: tenderwing2020@gmail.com

Joint Director (Uniforms Tender Inviting Authorit

DEPARTMENT OF HANDLOOMS
TENDER NOTICE
FOR PURCHASE OF 40sC Dyed Cotton Cone Yarn

Sealed tenders with two cover systems in the prescribed format are invited only from the interested eligible parties for the Purchase of 40sC Dyed Cotton Cone Yarr (Warro Quality) under Supply of Uniform Schame for the Admini Vers 2000 2000

W	arp Quality) und	ier Suppiy	of Uniform	scneme to			
l. o.	Variety of yarn	Required Quantity in MT	Required Earnest Money Deposit in (Rs.)	Sale period	Last date & time for receipt of tender	Date & time of opening of Tender	Supply Period
	40sC Dyed Cotton Cone Yarn (Warp Quality)	1422.00	3,00,000/-	19.01.2023 to 20.02.2023 upto 10.30 a.m	20.02.2023 upto 11.00 a.m	20.02.2023 at 12.00 Noon	75 days

Eligibility of the Tenderer and Other conditions are stipulated in the Tender

Chedule. The tender Schedule can be downloaded at free of cost from Government tender website www.tenders.in.gov.in and used for bidding. 8.5,700/- in favour of 'Air fequested to send through Post: By Demand Draft. Rs.5,700/- in favour of 'Air Committee of FDS 2014' payable at Chennal City (inclusive of 12% GST), interested tenderers are requested to submit the tender schedule duly filled in separate covers and it should be sent in a sealled envelopes superscribing "Tender for Purchase of 4062 Dyed Cotton. Come 'arm' addressed to 'The Handlooms, Kuralagam, Il Floor, Chennai -600 (04" of 100 Commissioner of Handlooms, Kuralagam, Il Floor, Chennai -600 (04" of 100 Commissioner of the Conference Hall of the Commissionerate of Handlooms, Chennai-104.

Contact: Joint Director (Uniforms) Telephone: 9404-25395175 Elephone: 525-1044-2535177 Joint Director (Uniforms) Telephone: 100 (100 Commissioner of 100 Commissioner of

/ 325 / Tender/2023 Emiain D : tenderwing 2020 (agriculture) John Director (Uniforms) par கடந்த கருக்றும் கடைந்தோம் காதனை முறித்த எறித்றும் மடைப்போம் Tender Inviting Authority

INCRED FINANCIAL SERVICES LIMITED

Corporate Office and Registered Office:
Unit 1203, 12th Floor, B wing, The Capital, Plot no C-70, G Block, Bandra Kurla Complex, Mumbai, India, 400051
CIN: U67190MH19959LC360817 | Email: Incred compliance@incred.com/ Contact: 022-6844 6100 | Website-www.incr

ne Financial Results for the quarter and nine months ended December 31, 2022

InCred

							(INR in lakhs)
Sr.			Quarter ended		Nine mon	ths ended	Year Ended
No.	Particulars	December 31, 2022 Unaudited	September 30, 2022 Unaudited	December 31, 2021 Unaudited	December 31, 2022 Unaudited	December 31, 2021 Unaudited	March 31, 2022 Audited
1	Total income from operations (net)	21,530.01	20,758.88	13,516.18	60,722.99	35,792.62	48,791.66
2	Net Profit / (Loss) from ordinary activities (before tax and extraordinary items)	4,139.93	4,614.08	702.82	15,345.82	1,643.50	4,817.20
3	Net Profit / (Loss) from ordinary activities before tax (after Extraordinary items)	4,139.93	4,614.08	702.82	12,856.01	1,643.50	4,817.20
4	Net Profit / (Loss) from ordinary activities after tax and extraordinary items	623.31	3,469.24	509.97	7,092.48	1,226.60	3,611.77
5	Total Comprehensive Income for the period (comprising profit/(loss) for the period (after tax) and other comprehensive income (after tax)	547.44	3,563.98	442.18	7,093.04	981.69	3,528.41
6	Paid up Equity Share Capital	46,022.65	46,022.65	46,022.65	46,022.65	46,022.65	46,022.65
7	Reserves (excluding Revaluation Reserves)	1,96,593.76	1,83,927.99	69,460.04	1,96,593.76	69,460.04	65,208.78
8	Securities Premium Account	62,506.77	62,506.77	62,177.02	62,506.77	62,177.02	62,498.46
9	Net Worth*	1,92,405.10	1,76,365.92	1,06,126.13	1,92,405.10	1,06,126.13	1,09,004.13
10	Paid up Debt Capital/Outstanding Debt	3,62,453.39	3,64,215.37	2,53,142.43	3,62,453.39	2,53,142.43	2,81,589.26
11	Outstanding Redeemable Preference Shares	-	-	-	-	-	-
12	Debt Equity Ratio	1.88	2.07	2.39	1.88	2.39	2.58
13	Earnings Per Share (of INR 10 /- each) for continuing operations and discontinued operations				-	-	
	Basic (INR) (not annualised except for yearly data):	0.14	0.75	0.13	1.54	0.32	0.94
	Diluted (INR) (not annualised except for yearly data):	0.14	0.75	0.13	1.54	0.31	0.93
14	Capital Redemption Reserve	-	-	-	-	-	-
15	Debenture Redemption Reserve	-	-	-	-	-	-
16	Debt Service Coverage Ratio	NA	NA NA	NA.	NA	NA	NA
17	Interest Service Coverage Ratio	NA NA	NA NA	NA NA	NA NA	NA.	NA.

December 31, 2022 and December 31, 2021 have

For InCred Financial Services Limited (Formerly known as KKR India Financial Services Limited) Sd/-Vivek Bansal Whole Time Director and CFO DIN: 07835456

Place : Mumbai Date : January 17, 2023

Asset Reconstruction

Aditya Birla ARC Limited (A subsidiary of Aditya Birla Capital Ltd.)



PROTECTING INVESTING FINANCING ADVISING

ice: 18th Floor, One World Centre Jupiter Mills Compound, 841, SB Marg, Mumbai - 400 013 | Telephone: +91 224356 7000 | Fax: +91 22 4356 7266 | arc(@adityabirlacapital.com



			v	topecs in comis, exce	pe per siture data
Particulars	Quarter	Ended	Nine Mor	Year Ended	
Particulars	December 31, 2022	December 31, 2021	December 31, 2022	December 31, 2021	March 31, 2022
	(Unaudited)	(Unaudited)	(Unaudited)	(Unaudited)	(Audited)
me from Operations	2,679.47	2,094.77	6,591.36	5,368.28	7,204.78
(Loss) for the period	1,331.29	883.13	2,937.61	2,179.29	2,879.53

No.	Particulars	2022	2021	2022	2021	2022
		(Unaudited)	(Unaudited)	(Unaudited)	(Unaudited)	(Audited)
1	Total Income from Operations	2,679,47	2.094.77	6,591,36	5,368,28	7,204,78
2	Net Profit / (Loss) for the period (before tax, Exceptional and / or Extraordinary items)	1,331.29	883.13	2,937.61	2,179.29	2,879.53
3	Net Profit / (Loss) for the period before Tax (after Exceptional and / or Extraordinary items)	1,331.29	883.13	2,937.61	2,179.29	2,879.53
4	Net Profit / (Loss) for the period after Tax (after Exceptional and / or Extraordinary items)	995.33	665.25	2,198.23	1,638.43	2,166.94
5	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	1,000.81	664.55	2,216.89	1,629.96	2,158.88
6	Paid-up Equity Share Capital (Face Value of Rs.10/- each)	10,000	10,000	10,000	10,000	10,000
7	Reserves (excluding Revaluation Reserve)		-			4,773.85
8	Securities Premium Account	_	590			.,,,,,,,,,,
9	Net Worth	19,690,74	16,344,92	19,690,74	16,344,92	16,873,85
10	Outstanding Debt	39,447.77	34,306.70	39,447.77	34,306.70	26,545.54
11	Outstanding Redeemable Preference Shares	-	-			-
12	Debt Equity Ratio	2.00	2.10	2.00	2.10	1.57
13	Capital Redemption Reserve	-	340		-	
14	Debenture Redemption Reserve	-		100	2	12
15	Debt Service Coverage Ratio	0.78	6.45	0.59	1.59	4.56
16	Interest Service Coverage Ratio	2.14	14.00	3,35	1.98	1.74
17	Earnings Per Equity Share (of Rs.10/- each)					
388	(a) Basic	1.00	0.67	2.20	1.64	2.17
	(b) Diluted	0.97	0.65	2.14	1.61	2.12
		(Not Annualised)	(Not Annualised)	(Not Annualised)	(Not Annualised)	(Annualised)

- Notes:

 The above unaudited results have been reviewed by the Audit Committee and approved by the Board of Directors at its Meeting held on January 18, 2023. The Unaudited Financial Results of the Company for the Quarter ended December 31, 2022 have been subjected to Limited Review by the Auditors.

 2. The above is an extract of the detailed forman of quarterly Unaudited Financial Results did with the Stock Exchange under Regulation 52 of the SEBI (Listing Obligations and Disclosure Requirements) Regulations, 2015. The full format of the quarterly Unaudited Financial Results are available on the websites of the Stock Exchange and the listed entity https://sastreentsontruction.ad/gbufdacapital.com/).

 3. For the other line items referred in regulation 52(4) of the LDDR regulations, pertinent disclosures have been made to the BSE Limited and can be accessed on the https://sastreentsontruction.ad/gbufdacapital.com/).

By Order of the Board For Aditya Birla ARC Limited Tushar Shah

Place : Mumbai Date : January 18, 2023

Date: January 18, 2023 Place: Kolkata

Sankar Bhattacharya Sankar Bhattacharya Company Secretary and Compliance Officer Membership No.11438

ಬೃಹತ್ ಗೆಲುವಿನ ನಿರೀಕ್ಷೆಯಲ್ಲಿ ಭಾರತ

ಭುವನೇಶರ: ಹರ್ಮನ್ಷೇತ್ ಸಿಂಗ್ ಸಾರಥ್ಯದ ಭಾರತ ತಂಡ 2023ರ ಸಾಲಿನ ಎಫ್ಐಎಚ್ ಪುರುಷರ ಹಾಕಿ ವಿಶಕ್ತಪ್ ನಲ್ಲಿ ಇದುವರೆಗೆ ಸೋಲರಿಯದ ಸರದಾರನಾಗಿ ಕಂಗೊಳಿಸಿದರೂ, ಡಿ ಗುಂಪಿನಿಂದ ಕ್ವಾರ್ಟರ್ಫೈನಲ್ಡ್ ನೇರ ಅರ್ಹತೆ ಗಳಿಸಬೇಕಾದರೆ ಗುಂಪಿನ ಕೊನೆಯ ಸ್ಥಾನಿ ವೇಲ್ಡ್ ತಂಡದ ವಿರುದ್ಧ ಬೃಹತ್ ಗೆಲುವು ಸಾಧಿಸಬೇಕಾದ ಒತ್ತಡಕ್ಕೆ ಸಿಲುಕಿದೆ. ಹೀಗಾಗಿ ಇಂದಿನ ಪಂದ್ಯ ಹರ್ಮನ್ಪ್ರೀತ್ ಬಳಗಕ್ಕೆ ಅತ್ಯಂತ ಮಹತ್ರದ್ದೆನಿಸಿದೆ.

ಭಾರತ ಮತ್ತು ಇಂಗ್ಲೆಂಡ್ ತಂಡಗಳು ಡಿ ಗುಂಪಿನಲ್ಲಿ ಇದುವರೆಗೆ ಆಡಿದ 2 ಪಂದ್ಯಗಳಲ್ಲಿ ತಲಾ ನಾಲ್ಕು ಅಂಕ ಗಳಿಸಿವೆ. ಆದರೆ, ಗೋಲ್ ಗಳಿಕೆ ಆಧಾರದ ಮೇಲೆ ಇಂಗ್ಲೆಂಡ್ ಮೊದಲ

ಸ್ಥಾನದಲ್ಲಿದ್ದರೆ, ಭಾರತ ದ್ವಿತೀಯ ಸ್ಥಾನದಲ್ಲಿದೆ. ಇಂದು (ಸಾಯಂಕಾಲ ನಡೆಯುವ ಡಿ ಗುಂಪಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಸ್ಪೇನ್ ವಿರುದ್ಧ ಗೆದ್ದರೆ, ಆ ಬಳಿಕ ವೇಲ್ ತಂಡದ ವಿರುದ್ಧ

ಹರ್ಮನ್ಪೀತ್ ಬಳಗಕೆ ಇಂದು ವೇಲ್ ಸವಾಲು FIHODISHA

ಬಳಗಕ್ಕೆ ದೊಡ್ಡ ಅಂತರದ ಗೆಲುವು ಅಗತ್ಯ. ಒಂದು ವೇಳೆ ಇಂಗ್ಲೆಂಡ್ ತಂಡ ಸ್ಪೇನ್ ವಿರುದ್ಧ ಸೋತರೆ ಅಥವಾ ಡ್ರಾ ಮಾಡಿಕೊಂಡರೆ, ಭಾರತ ತಂಡ ವೇಲ್ಪ್ ವಿರುದ್ಧ ಯಾವುದೇ ಅಂತರದಲ್ಲಿ ಗೆದ್ದರೂ ಗುಂಪಿನಲ್ಲಿ ಅಗ್ರಸ್ಥಾನ ಹೊಂದಲಿದೆ. ಆಗ ಸಹಜವಾಗಿ ಕ್ವಾರ್ಟರ್ ಫೈನಲ್ಗೆ ನೇರ ಅರ್ಹತೆ ಪಡೆಯಲಿದೆ.

ಇಂಗ್ಲೆಂಡ್ ತಂಡ ಸ್ಪೇನ್ ತಂಡವನ್ನು ಸೋಲಿಸಿದರೆ, ಆಗ ಭಾರತ ತಂಡ ಐದು ಗೋಲ್ಗಳ ಅಂತರದಿಂದ ವೇಲ್ಡ್ ತಂಡವನ್ನು ಮಣಿಸಬೇಕಿದೆ. ಅದು ಸಾಧ್ಯವಾಗದೇ ಭಾರತ ತಂಡ ಡಿ ಗುಂಪಿನಲ್ಲಿ ಎರಡನೇ ಸ್ಥಾನಕ್ಕೆ ಸೀಮಿತಗೊಂಡರೆ, ಮುಂದಿನ ಹಂತಕ್ಕಾಗಿ ಸಿ ಗುಂಪಿನ ಮೂರನೇ ತಂಡದೊಂದಿಗೆ ಹೋರಾಟ ನಡೆಸಬೇಕಿದೆ. ನ್ಯೂಜಿಲೆಂಡ್ ಅಥವಾ ಮಲೇಷ್ಯಾ ತಂಡಗಳು ಕ್ರಾಸ್ಓವರ್ ಸುತ್ತಿನಲ್ಲಿ ಎದುರಾಗುವ ಸಾಧ್ಯತೆಗಳಿವೆ. **ಪಂದ್ಯ ಆರಂಭ:** ಸಂಜೆ 7 **ಸ್ಥಳ:** ಭುವನೇಶ್ವರ

ಕಾಳ ಸಂತೆಯಲ್ಲಿ ಟಿಕೆಟ್ ಮಾರಾಟ

ನೇರ ಪ್ರಸಾರ: ಸ್ಕಾರ್ ಸ್ಫೋರ್ಟ್ಟ್

ಪುರುಷರ ಹಾಕಿ ವಿಶ್ವಕಪ್ ನ ಪಂದ್ಯಗಳ ಟಿಕೆಟ್ ಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಉದ್ಯಮಿ ಸೇರಿದಂತೆ ಐವರು ಸ್ಥಳೀಯರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ಮೆಟ್ಟಿಲಲ್ಲೇ ಕುಸಿದ ಶ್ರೀ

ಹೊಸದಿಲ್ಲಿ: ಭಾರತದ ಅನುಭವಿ ಆಟಗಾರ ಕಿಡಂಬಿ ಶ್ರೀಕಾಂತ್ ಇಂಡಿಯನ್ ಓಪನ್ ಬ್ಯಾಡ್ತಿಂಟನ್ ಟೂರ್ನಿಯ ಆರಂಭಿಕ ಸುತ್ತಿನಲ್ಲಿ ನಿರೀಕ್ಷೆಯಂತೆ ವಿಕ್ಚರ್ ಆಕ್ಗೆಲ್ಗೆನ್ ವಿರುದ್ಧ ಸೋತು ಸ್ಪರ್ಧೆ ಮುಗಿಸಿದರು. ಏನೇ ಆದರೂ, ಸೋಲುವುದಕ್ಕೂ ಮುನ್ನ ಭಾರತೀಯ ಆಟಗಾರ ಚಾಂಪಿಯನ್ ಆಟಗಾರನಿಗೆ ನಿಕಟ ಪೈಪೋಟಿಯನ್ನೇ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಬುಧವಾರ ಕೆ.ಡಿ.ಜಾಧವ್ ಒಳಾಂಗಣ ಹಾಲ್ನಲ್ಲಿ ನಡೆದ ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಕಿಡಂಬಿ 14-21, 19-21 ಗೇಮ್ ಗಳಿಂದ ಡೆನ್ಮಾರ್ಕ್ ಆಟಗಾರನಿಗೆ ಶರಣಾದರು.

ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಆಕರ್ಷಿ ಕಶ್ಯಪ್ ಮತ್ತು ಮಾಳವಿಕಾ ಬನ್ಪೋಡ್ ಕೂಡ ಟೂರ್ನಿಯಿಂದ ಹೊರಬಿದ್ದರು. ಆಕರ್ಷಿ 15-21, 12-21 ಗೇಮ್ಗಳಿಂದ ಅಮೆರಿಕದ ಬೆವೆನ್ ಝಾಂಗ್ ಎದುರು ಸೋತರೆ, ಮಾಳವಿಕಾ ಥಾಯ್ಲೆಂಡ್ ನ ಬುಸಾನನ್ ಗೆ 17-21, 12-21 ಗೇಮ್ ಗಳಿಂದ ತಲೆಬಾಗಿದರು. ಮಹಿಳೆಯರ ಡಬಲ್ಡ್ ನಲ್ಲಿ ಅಶ್ವಿನಿ ಭಟ್ ಮತ್ತು ಶಿಖಾ ಗೌತಂ ಜೋಡಿಯೂ ಸೋತು ಸ್ಪರ್ಧೆ ಮುಗಿಸಿತು.

ಬ್ರೇಸ್ವೆಲ್ ಹೋರಾಟ ವ್ಯರ್ಥ । ಟೀಮ್ ಇಂಡಿಯಾಗೆ 12 ರನ್ ರೋಚಕ ಜಯ

ಗಿಲ್ ದಿಶತಕ ದಾಖಲೆಗಳ ಪಾಕ

ಹೈದರಾಬಾದ್: ಶುಬ್ಧನ್ ಗಿಲ್ (208 ರನ್, 149 ಎಸೆತ, 19 ಫೋರ್, 9 ಸಿಕ್ಕರ್) ಅವರ ದ್ವಿಶತಕ ಹಾಗೂ ಮೊಹಮ್ಮದ್ ಸಿರಾಜ್ (46ಕ್ಕೆ 4) ಅವರ ಕರಾರುವಾಕ್ ಬೌಲಿಂಗ್ ನೆರವಿನಿಂದ ಭಾರತ ತಂಡ 12 ರನ್ ಗಳ ಅಂತರದಿಂದ ನ್ಯೂಜಿಲೆಂಡ್ ತಂಡವನ್ನು ಬಗ್ಗು ಬಡಿಯಿತು. ಇದರೊಂದಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮ ಬಳಗ 1-0 ಅಂತರದ ಮುನ್ನಡೆ ಗಳಿಸಿತು.

www.vijaykarnataka.com

www.apps.vijaykarnataka.com

ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ಉಭಯ ತಂಡೆಗಳು ರನ್ ಮಳೆ ಸುರಿಸಿದವು. ಶುಬ್ಬನ್ ಗಿಲ್ ಅವರ ಚೊಚ್ಚಲ ದ್ವಿಶತಕದ ನೆರವಿನಿಂದ ಭಾರತ ತಂಡ 8 ವಿಕೆಟ್ ನಷ್ಟಕ್ಕೆ 349 ರನ್ ಗಳಿಸಿತು. ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ 337 ರನ್ ಗಳಿಗೆ ಸರ್ವಪತನಗೊಂಡಿತು.

ಒಂದು ಹಂತದಲ್ಲಿ 131 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ನ್ಯೂಜಿಲೆಂಡ್ ತಂಡಕ್ಕೆ ಬ್ರೇಸ್ವೆಲ್ (140 ರನ್, 78 ಎಸೆತ) ಮತ್ತು ಸ್ಯಾಂಟ್ಡರ್ (57) ಜೋಡಿ 7ನೇ ವಿಕೆಟ್ಗೆ ಗಳಿಸಿಕೊಟ್ಟ ದಾಖಲೆಯ 162 ರನ್ ಗಳ ನೆರವಿನಿಂದ ಚೇತರಿಸಿಕೊಂಡಿತು. ಆದರೆ, ತಂಡವನ್ನು ಗೆಲುವಿನ ದಡ ಸೇರಿಸಲು ಬ್ರೇಸ್ವೆಲ್ -ಸ್ಯಾಂಟ್ಫರ್ ಜೋಡಿಗೆ ಸಾಧ್ಯವಾಗಲಿಲ್ಲ. ಸ್ಯಾಂಟ್ನರ್ 293ರ ಮೊತ್ತದಲ್ಲಿ ವಿಕೆಟ್ ಒಪ್ಪಿಸಿದರೆ, ಬ್ರೇಸ್ವೆಲ್ 50ನೇ ಓವರ್ನ 2ನೇ ಎಸೆತದಲ್ಲಿ 10ನೇ ವಿಕೆಟ್ ರೂಪದಲ್ಲಿ ಔಟಾದರು.

ದ್ಕಿಶತಕ ಗಳಿಸಿದ ಅತಿ ಕಿರಿಯ ಆಟಗಾರ: ಏಕದಿನ ಕ್ರಿಕೆಟ್ ನಲ್ಲಿ ದ್ವಿಶತಕ ಗಳಿಸಿದ ಅತಿ ಕಿರಿಯ ಆಟಗಾರ (23 ವರ್ಷ, 132 ದಿನ) ಎಂಬ ಹೆಗ್ಗಳಿಕೆಗೆ ಶುಬ್ಬನ್ ಗಿಲ್ ಭಾಜನರಾದರು. ಗಿಲ್ ಬುಧವಾರ ಕೇವಲ 145 ಎಸೆತಗಳಲ್ಲಿ ದ್ವಿಶತಕ ಬಾರಿಸಿದರು. ಇದಕ್ಕೂ ಮೊದಲು ಈ ದಾಖಲೆ ಇಶಾನ್ ಕಿಶನ್ (24 ವರ್ಷ, 145 ದಿನ) ಹೆಸರಲ್ಲಿತ್ತು.



ಏಕದಿನ ಕ್ರಿಕೆಟ್ ನಲ್ಲಿ ರೋಹಿತ್ **125** ಶರ್ಮ ಸಿಡಿಸಿದ ಒಟ್ಟು ಸಿಕ್ಕರ್ ಗಳ ಸಂಖ್ಯೆ. ಕಿವೀಸ್ ವಿರುದ್ಧ

ಬುಧವಾರ 2 ಸಿಕ್ಕರ್ ಸಿಡಿಸಿ ದಾಖಲೆ ನಿರ್ಮಿಸಿದರು. ಇದು ಭಾರತದ ಪರ ದಾಖಲೆ. 123 ಸಿಕ್ಷರ್ ಗಳಿಸಿರುವ ಧೋನಿಗೆ 2ನೇ ಸ್ಥಾನ.

ಭಾರತ: 50 ಓವರ್ಗಳಲ್ಲಿ 8 ವಿಕೆಟ್ಗೆ 349 (ಶುಬ್ಬನ್ ಗಿಲ್ 208, ರೋಹಿತ್ 34, ಸೂರ್ಯಕುಮಾರ್ 31, ಹಾರ್ದಿಕ್ ಪಾಂಡ್ಯ 28; ಶಿಪ್ಲಿ 74ಕ್ಕೆ 2, ಡೆರಿಲ್ ಮಿಚೆಲ್ 30ಕ್ಕೆ 2). **ನ್ಯೂಜಿಲೆಂಡ್:** 49.2 ಓವರ್ಗಳಲ್ಲಿ 337 (ಮೈಕೆಲ್ ಬ್ರೇಸ್

ವೆಲ್ 140, ಮಿಚೆಲ್ ಸ್ಯಾಂಟ್ನರ್ 57, ಫಿನ್ ಅಲೆನ್ 40; ಮೊಹಮ್ಮದ್ ಸಿರಾಜ್

46ಕ್ಕೆ 4, ಕುಲ್ದೀಪ್ ಯಾದವ್ 43ಕ್ಕೆ 2).

ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ



ಬ್ರಿಜ್ ಭೂಷಣ್ ವಿರುದ್ಧ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಿದ ಕುಸ್ತಿ ಪಟುಗಳು.

(ಡಬ್ಲ್ಯುಎಫ್ಐ) ಅಧ್ಯಕ್ಷ ಬ್ರಿಷ್ ಗುರಿಯಾಗಿರುವುದಾಗಿ ದೂರಿದ್ದಾರೆ. ವರ್ಷಗಳಿಂದ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಸ್ಕಾರ್ ಕುಸ್ತಿಪಟು ವಿನೇಶ್ ಫೋಗಾಟ್ ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಬಿಜೆಪಿ ಸಂಸದರೂ ಆಗಿರುವ ಆರೋಪವನ್ನು ತಳ್ಳಿ ಹಾಕಿದ್ದಾರೆ.

ಜಂತರ್ ಮಂತರ್ನಲ್ಲಿ ಬುಧವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿನೇಶ್ ಫೋಗಾಟ್, ''ಲಖನೌದಲ್ಲಿ ನಡೆದ ರಾಷ್ಟ್ರೀಯ ಶಿಬಿರದ ವೇಳೆ ಅನೇಕ

ಹೊಸದಿಲ್ಲಿ: ಭಾರತೀಯ ಕುಸ್ತಿ ಒಕ್ಕೂಟ ಅಧ್ಯಕ್ಷರಿಂದ ಲೈಂಗಿಕ ಶೋಷಣೆಗೆ ಭೂಷಣ್ ಶರಣ್ ಸಿಂಗ್ ಹಲವು ಅಲ್ಲದೆ, ಅಧ್ಯಕ್ಷರು ಹಾಗೂ ಒಕ್ಕೂಟದಲ್ಲಿನ ಇತರ ವಿಷಯಗಳ ಕುರಿತು ಪ್ರಧಾನಿಗೆ ದೂರು ನೀಡಲು ಮುಂದಾದಾಗ ಬ್ರಿಜ್ ಭೂಷಣ್ ಅವರ ಆಪ್ತರಿಂದ ನನಗೆ ಜೀವ ಬೆದರಿಕೆ ಬಂದಿತ್ತು,'' ಎಂದರು. ಈ ಮಧ್ಯೆ, ಟೋಕಿಯೊ ಒಲಿಂಪಿಕ್

ಬ್ರಿಜ್ ಭೂಷಣ್ ತಮ್ಮ ಮೇಲಿನ ಕಂಚಿನ ಪದಕ ವಿಜೇತ ಭಾರತದ ಕುಸ್ತಿಪಟು ಬಜರಂಗ್ ಪೂನಿಯಾ, ಅಧ್ಯಕ್ಷರ ವಿರುದ್ಧ ಶಿಸ್ತು ಕ್ರಮ ''ಡಬ್ಲ್ಯುಎಫ್ಐ ಅಧ್ಯಕ್ಷರ ವಿರುದ್ಧ ಸೂಕ್ತ ಕೈಗೊಳ್ಳುವಂತೆ ಒತ್ತಾಯಿಸಿ ದಿಲ್ಲಿಯ ಕ್ರಮ ಕೈಗೊಳ್ಳದ ಹೊರತು ನಾನು ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಳ್ಳುವುದಿಲ್ಲ,'' ಎಂದು ಹೇಳಿದರು.

ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ ಸೇರಿದಂತೆ ಮಹಿಳಾ ಕುಸ್ತಿ ಪಟುಗಳು ಡಬ್ಲ್ಯುಎಫ್ಐ ಧರಣಿಯಲ್ಲಿ ಪಾಲ್ಗೊಂಡಿದ್ದರು.

ಶತಕ ಸನಿಹ ಮಯಾಂಕ್

ತಿರುವನಂತಪುರಂ (ಕೇರಳ): ವಾಸುಕಿ ಅವರ ಪರಿಣಾಮಕಾರಿ ಬೌಲಿಂಗ್ (54ಕ್ಕೆ 6) ನೆರವಿನಿಂದ ಆತಿಥೇಯ ಕೇರಳ ತಂಡವನ್ನು 342 ರನ್ ಗಳಿಗೆ ಆಲೌಟ್ ಮಾಡಿದ ಕರ್ನಾಟಕ ತಂಡ ಈಗ ತನ್ನ ಮೊದಲ ಇನಿಂಗ್ ನಲ್ಲಿ 2 ವಿಕೆಟ್ ನಷ್ಟಕ್ಕೆ 137 ರನ್ ಕಲೆಹಾಕಿ ಬೃಹತ್



ಶತಕದತ್ತ ಮಾಡಿದ್ದು, ಜೋಸ್ (16*) ಜತೆ 3ನೇ ದಿನದಾಟಕ್ಕೆ ಕ್ರೀಸ್

ತುಂಬಾದ ಸೇಂಟ್ ಕ್ಷೇವಿಯರ್ಡ್ ವಿಕೆಟ್ಗೆ 224 ರನ್ಗಳಿಂದ 2ನೇ ದಿನದಾಟ ಮುಂದುವರಿಸಿದ ಕೇರಳ ತಂಡ, ವಾಸುಕಿ ಕೌಶಿಕ್ ಅವರ ಮಾರಕ ದಾಳಿಯ ನಡುವೆಯೂ ಸಚಿನ್ ಬೇಬಿ (141), ಜಲಜ್ ಸಕ್ಷೇನಾ (57), ನಾಯಕ ಸಿಜೊಮನ್ ಜೋಸೆಫ್ (24),

ಸಂಕ್ಷಿಪ್ತ ಸ್ಕೋರ್

ಕೇರಳ ಮೊದಲ ಇನಿಂಗ್; 342 (ಸಚಿನ್ 141, ವತ್ತಲ್ 46, ಸಕ್ಷೇನಾ 57; ವಾಸುಕಿ ಕೌಶಿಕ್ 54ಕ್ಕೆ 6, ಶ್ರೇಯಸ್ ಗೋಪಾಲ್ 69ಕ್ಕೆ 2). ಕರ್ನಾಟಕ ಮೊದಲ ಇನಿಂಗ್ಸ್: 2ಕ್ಕೆ 137 (ಮಯಾಂಕ್ 87*, ನಿಕಿನ್ ಜೋಸ್ 16*).

ನಿಧೀಶ್ (22) ಮತ್ತಿತರರ ಹೋರಾಟದ ಫಲವಾಗಿ 300ರ ಗಡಿ ದಾಟುವಲ್ಲಿ ಯಶಸ್ತಿಯಾಯಿತು. ವಾಸುಕಿ ಕೌಶಿಕ್ಗೆ 6ನೇ ವಿಕೆಟ್ ರೂಪದಲ್ಲಿ ನಿಧೀಶ್ ವಿಕೆಟ್ ಒಪ್ಪಿಸಿದಾಗ ಕೇರಳದ ಮೊದಲ ಇನಿಂಗ್ಸ್ (342 ರನ್) ಮುಕ್ತಾಯಗೊಂಡಿತು.

ಬಳಿಕ ಮೊದಲ ಇನಿಂಗ್ಸ್ ಆರಂಭಿಸಿದ ಕಾಲೇಜ್ ಮೈದಾನದಲ್ಲಿ ಬುಧವಾರ, 6 ಕರ್ನಾಟಕ ತಂಡ 2 ರನ್ ಗಳಿಸುವಷ್ಟರಲ್ಲಿ ಆರ್. ಸಮರ್ಥ್ (0) ಅವರ ವಿಕೆಟ್ ಕಳೆದುಕೊಂಡಿತು. ನಂತರ ಕ್ರೀಸಿಗಿಳಿದ ಪಡಿಕ್ಲಲ್ ಗೂ (29) ದೀರ್ಘ ಇನಿಂಗ್ನ್ ಆಡಲು ಸಾಧ್ಯವಾಗಲಿಲ್ಲ. ಆದರೆ, ಮಯಾಂಕ್ ಕ್ರೀಸಿನ ಇನ್ನೊಂದು ತುದಿಯಲ್ಲಿ ಗಟ್ಟಿಯಾಗಿ ತಳವೂರಿದ್ದಾರೆ.

ಎರಡನೇ ಸುತ್ತಿನಲ್ಲೇ ನಡಾಲ್ ನಿರ್ಗಮನ

3ನೇ ಸುತ್ತಿಗೆ ಮುನ್ನಡೆದ ಸ್ವಿಯಾಟೆಕ್, ಪೆಗುಲಾ, ಸಿಸಿಪಾಸ್

ರಾಫೆಲ್ ನಡಾಲ್ 2023ರ ಸಾಲಿನ ಆಸ್ಟ್ರೇಲಿಯನ್ ಓಪನ್ ನಲ್ಲಿ 2ನೇ ಸುತ್ತಿನಲ್ಲೇ ಸ್ಪರ್ಧೆ ಮುಗಿಸಿದ್ದಾರೆ. **ಸ್ತಿಯಾಟೆಕ್ ಗೆ ಸವಾಲಾಗದ ಕ್ಯಾಮಿಲಾ:** ವಿಶ್ವದ ಕಳೆದ ಕೆಲವು ದಿನಗಳಿಂದ ಬೆನ್ನುಬಡದೆ ಆಗ್ರ ಶ್ರೇಯಾಂಕದ ಆಟಗಾರ್ತಿ ಇಗಾ ಸ್ಥಿಯಾಟೆಕ್ ಕಾಡುತ್ತಿರುವ ಗಾಯಗಳಿಂದಾಗಿ ಅವರು ಆರಂಭಿಕ ನಿರಾತಂಕವಾಗಿ 3ನೇ ಸುತ್ತು ತಲುಪಿದರು. ಹಂತದಲ್ಲೇ ಸ್ಪರ್ಧೆ ಮುಗಿಸುವಂತಾಯಿತು.

ಶ್ರೇಯಾಂಕದ ಆಟಗಾರ ಅಮೆರಿಕದ ಮೆಕೆಂಜೆ ಗಳಿಸಿದರು. ಮೆಕ್ ಡೊನಾಲ್ಡ್ ಗೆ 4-6, 4-6, 5-7 ನೇರ ಸೆಟ್ ಗಳಿಂದ ಶರಣಾದರು. ಎಡ ಪೃಷ್ಣದ ಮೇಲ್ಯಾಗದಲ್ಲಿ ಅಮೆರಿಕದ ಜೆಸ್ತಿಕಾ ಪೆಗುಲಾ ಮತ್ತು ಕೊಕೊ ಗಾಫ್, ಪದೇ ಪದೆ ನೋವು ಕಾಣಿಸಿಕೊಂಡಿದ್ದರಿಂದ 22 ಪುರುಷರ ಸಿಂಗಲ್ಡ್ ಗ್ರೀಕ್ ನ ಸ್ಟೆಫಾನೋಸ್

ಮೆಲ್ಫೋರ್ಸ್: ಕಳೆದ ಬಾರಿಯ ಚಾಂಪಿಯನ್ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗಲಿಲ್ಲ

ಪೋಲೆಂಡ್ನ ಸ್ಟಾರ್ ಆಟಗಾರ್ತಿ ಸ್ವಿಯಾಟೆಕ್ ಪ್ರಶಸ್ತಿ ಫೇವರಿಟ್ ಗಳಲ್ಲೊಬ್ಬರಾಗಿದ್ದ ಅಗ್ರ ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ 2ನೇ ಶ್ರೇಯಾಂಕಿತ ನಡಾಲ್, ರಾಡ್ ಲೇವರ್ ಸುತ್ತಿನ ಪಂದ್ಯದಲ್ಲಿ 6-2, 6-3 ನೇರ ಸೆಟ್ ಗಳಿಂದ ಆರೆನಾದಲ್ಲಿ ಬುಧವಾರ ನಡೆದ ಪುರುಷರ ಶ್ರೇಯಾಂಕ ರಹಿತ ಕೊಲಂಬಿಯಾ ಆಟಗಾರ್ತಿ ಸಿಂಗಲ್ಡ್ 2ನೇ ಸುತ್ತಿನ ಪಂದ್ಯದಲ್ಲಿ 63ನೇ ಕ್ಯಾಮಿಲಾ ಒಸೊರಿಯೊ ವಿರುದ್ಧ ಜಯ

ಅಂತೆಯೇ ಮಹಿಳೆಯರ ಸಿಂಗಲ್ಫ್ನಲ್ಲಿ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳ ಸರದಾರನಿಗೆ ಪಂದ್ಯದ ಸಿಸಿಪಾಸ್ ಕೂಡ 3ನೇ ಸುತ್ತಿಗೆ ಮುನ್ನಡೆದರು.



ಶಫಾಲಿ ಪಡೆಗೆ ಹ್ಯಾಟ್ರಿಕ್ ಜಯ

ಬೆನೊನಿ (ದ.ಆಫ್ರಿಕಾ): ಆಲ್**ರೌಂಡ್** ಪ್ರದರ್ಶನ ನೀಡಿದ ಭಾರತ ಮಹಿಳೆಯರ ತಂಡ 19ರ ವಯೋಮಿತಿ ಟಿ20 ವಿಶ್ವಕಪ್ ನ ತನ್ನ 3ನೇ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ದ 83 ರನ್ ಗಳ ಭರ್ಜರಿ ಜಯ ಗಳಿಸಿದೆ.

ಬುಧವಾರ ನಡೆದ 'ಡಿ' ಗುಂಪಿನ ಪಂದ್ಯದಲ್ಲಿ 150 ರನ್ ಗಳ ಗುರಿ ಬೆನ್ನಟ್ಟಿದ ಸ್ಕಾಟ್ಲೆಂಡ್ ತಂಡವನ್ನು 66 ರನ್ ಗಳಿಗೆ ಕಟ್ಟಿಹಾಕುವ 12ಕ್ಕೆ4, ಅರ್ಚನಾ 14ಕ್ಕೆ3, ಮೂಲಕ ಭಾರತ ಹ್ಯಾಟ್ರಿಕ್ ಜಯ ದಾಖಲಿಸಿ ಸೋನಮ್ 1ಕ್ಕೆ2). ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತು.

149 (ತ್ರಿಷಾ 57, ರಿಚಾ 33, ಶ್ವೇತಾ 31*; ಕ್ಯಾಥರಿನ್ 31ಕ್ಕೆ 2). ಸ್ಕಾಟ್ಲೆಂಡ್: 13.1 ಓವರ್ ಗಳಲ್ಲಿ 66 (ಡಾರ್ಸಿ ಕಾರ್ಟರ್ 24; ಮನತ್

ಕೇಪ್ಟೌನ್ (ದ.ಆಫ್ರಿಕಾ): ಭಾರತ ಮಹಿಳೆಯರ ಹಾಕಿ ತಂಡ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ 2ನೇ ಜಯ ಗಳಿಸಿದೆ. ಬುಧವಾರ ನಡೆದ 2ನೇ ಪಂದ್ಯದಲ್ಲಿ ಭಾರತ ತಂಡ ಆತಿಥೇಯ ತಂಡದ ವಿರುದ್ದ 7-0 ಗೋಲ್ ಗಳಿಂದ ಜಯಭೇರಿ ಬಾರಿಸಿತು. ಮೊದಲ ಪಂದ್ಯದಲ್ಲಿ 5-1 ಅಂತರದ ಜಯ ದಕ್ಕಿತ್ತು . ಇಂದು 3ನೇ ಪಂದ್ಯ ನಡೆಯಲಿದೆ.

ಭಾರತ: 20 ಓವರ್ಗಳಲ್ಲಿ 4 ವಿಕೆಟ್ಗೆ

ಭಾರತ ಮಹಿಳಾ ಹಾಕಿ ತಂಡಕ್ಕೆ ಗೆಲುವು

ದುಬೈ: ಶ್ರೀಲಂಕಾ ವಿರುದ್ದದ 3 ಪಂದ್ಯಗಳ ಏಕದಿನ ಸರಣಿಯಲ್ಲಿ 2 ಶತಕ ಸೇರಿ 283 ರನ್ ಗಳಿಸಿ ಗತವೈಭವಕ್ಕೆ ಮರಳಿದ ವಿರಾಟ್ ಕೊಹ್ಲಿ, ಬುಧವಾರ ಬಿಡುಗಡೆಯಾದ ನೂತನ ಐಸಿಸಿ ಏಕದಿನ ರ್ಯಾಂಕಿಂಗ್ ನಲ್ಲಿ ಎರಡು ಸ್ಥಾನ ಬಡ್ತಿಯೊಂದಿಗೆ ಟಾಪ್-5 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಭಾರತ ತಂಡದ ಮಾಜಿ ನಾಯಕ 750 ರೇಟಿಂಗ್ ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದ ರಸ್ಸಿ ವಾನ್ ಡೆರ್ ಡಸ್ಪೆನ್ (766 ರೇಟಿಂಗ್ ಅಂಕ) ಮತ್ತು ಕ್ವಿಂಟನ್ ಡಿ ಕಾಕ್ (759 ರೇಟಿಂಗ್ ಅಂಕ) ಕ್ರಮವಾಗಿ 2 ಮತ್ತು 3ನೇ ಸ್ಥಾನಗಳಲ್ಲಿದ್ದಾರೆ. 887 ಅಂಕ

ಕಲೆಹಾಕಿರುವ ಬಾಬರ್ ಅಜಂ ಮೊದಲ

ಸ್ಥಾನದಲ್ಲಿದ್ದಾರೆ.

(a) WENDT ವೆಂಡ್ (ಇಂಡಿಯಾ) ಲಿಮಿಟೆಡ್ CIN No: L85110KA1980PLC003913

ನೋಂದಾಯಿತ ಕಚೇರಿ: 195, 1ನೇ ಮಹಡಿ, ಕಾವೇರಿ ಬ್ಲಾಕ್, ನ್ಯಾಷನಲ್ ಗೇಮ್ಸ್ ಹೌಸಿಂಗ್ ಕಾಂಪ್ಲೆಕ್, ಕೋರಮಂಗಲ, ಬೆಂಗಳೂರು-560047.

ತ್ತೈಮಾಸಿಕ ಮತ್ತು 9 ತಿಂಗಳಿಗಾಗಿ 31ನೇ ಡಿಸೆಂಬರ್ 2022ಕ್ಕೆ ಕೊನೆಗೊಂಡ ಪ್ರತ್ಯೇಕ ಮತ್ತು ಕ್ರೋಢೀಕೃತ ಪರಿಶೋಧಿಸದ ವಿತ್ತೀಯ ಫಲಿತಾಂಶಗಳ ಸಾರಾಂಶ (ಇಪಿಎಸ್ ಹೊರತುಪಡಿಸಿ ರೂ. ಲಕ್ಷಗಳಲ್ಲಿ)

		64	eಕ ವಿತ್ತೀಯ	ಭಅತಾಂಚ	rleb	ಕ್ರೋಧೀಕೃತ ಏತ್ತೀಯ ಘಅತಾಂಶಗಳು			
평. 전0.	add .	31.12.2022ಕ್ಕೆ ಕೊನೇತಿಂಡ ತೈವಾಸಿಕ	31,12,2022ई ಕೊನೆಗೊಂಡ 9 ಎಂಗಳು	destricce destricce destricce	31.12.2022ई ಕೊನ್ನೇಂಡ ಶೈಮಾಸಿಕ	31.12.20226 6xx3rlacd 9 3cn/c	31.12.2021ಕ್ಕೆ ಕೊನೇಡಿಂಡ ಶೈಮಾಸಿಕ	31.03.2022ई ಕೊನೇತಿಂದ ಪಾರ್ತಿಕ	
		ಪರಿಶೋಧಿಸದ	ಪರಿಶೋಧಿಸದ	ಪರಿಶೋಧಿಸದ	ಪರಿಕೋಧಿಸಿದ	ಪರಿಶೋಧಿಸದ	ಪರಿಕೋಧಿಸದ	ಪರಿಶೋಧಿಸದ	ಶರಿಕೊಳ್ಳದಿದ
1	ಕಾರ್ಯಾಚರಣೆಗಳಿಂದ ಒಟ್ಟು ಅದಾಯ	4,731	13,820	3,675	16,002	5,113	15,131	4,122	17,881
2	ತೆರಿಗೆ ಮುಂಚಿನ ಈ ಅವಧಿಯ ನಿವ್ವಳ ಲಾಧ	1472	3647	883	3,615	1345	3655	778	3,691
3	ತೆರಿಗೆ ನಂತರದ ಈ ಅವಧಿಯ ನಿವ್ವಳ ಲಾಥ	1145	2767	676	2,710	1007	2,730	556	2,707
4	ಈ ಅವಧಿಯ ಒಟ್ಟಾರೆ ಸಮಗ್ರ ಆದಾಯ (ತೆರಿಗೆ ನಂತರದ ಲಾಭ ಮತ್ತು ತೆರಿಗೆ ನಂತರದ ಇತರೆ ಸಮಗ್ರ ಆದಾಯ ಒಳಗೊಂಡಿರುತ್ತದೆ)	1137	2743	641	2656	1219	2,856	589	2,658
5	ಪಾವತಿತ ಈಕ್ಷಿಟಿ ಷೇರು ಬಂಡವಾಳ (ಪ್ರತಿ ಷೇರಿಗೆ ಮುಖಬೆಲಿ ರೂ.10/–)	200	200	200	200	200	200	200	200
6	ಮರುವೌಲ್ಯಮಾಪನ ಮೀಸಲು ಹೊರತುಪಡಿಸಿ ಮೀಸಲುಗಳು			12.00	14,214	1.28		130.00	15,996
7	ಪ್ರತಿ ಷೇರಿನ ಗಳಿಕೆ (ಇಪಿಎಸ್) (ಈ ಅವಧಿಗೆ – ವಾರ್ಷಿಕಗೊಳಿಸದ) (ಪ್ರತಿಯೊಂದಕ್ಕೂ ರೂ.10/–) ಮೂಲ ಮತ್ತು ದುರ್ಬಲಗೊಳಿಸಿದ ಇಪಿಎಸ್: (ರೂ.)	57.23	138.33	33.83	135.49	50.31	136.49	27.82	135.34

ಸೂಚನೆಗಳು: i) ಮೇಲ್ನಂಡ ವಿವರಣೆಯು ಸೆಬಿ (ಲಿಸ್ಟಿಂಗ್ ಆಬ್ಲಿಗೇಷನ್ಸ್ ಮತ್ತು ಘೋಷಣಾ ಅಗತ್ಯಗಳು) ನಿಯಂತ್ರಣಗಳು, 2015ರ 33ನೇ ನಿಯಂತ್ರಣದಡಿಯಲ್ಲಿ ಸ್ಟಾಕ್ ಎಕ್ಕ್ ಚೀಂಜ್ಗಗಳಿಗೆ ಸಲ್ಲಿಸಿದ ವಿಸ್ತತ ತ್ರೈಮಾಸಿಕ ಪರಿಶೋಧಿಸದ ವಿತ್ತೀಯ ಫಲಿತಾಂಶಗಳ ಸಾರಾಂಶವಾಗಿದೆ, ತ್ರೈಮಾಸಿಕ ಅವಧಿಗೆ ಪರಿಶೋಧಿಸದ ವಿತ್ತೀಯ ಫಲಿತಾಂಶಗಳ ಜೂರ್ಣ ಸ್ವರೂಪವು ಸ್ಟಾಕ್ ಎಕ್ಕ್ ಚೀಂಜ್ ವೆಬ್ ಸೈಟ್: www.bseindia.com,

www.nseindia.com ಮತ್ತು ಕಂಪನಿಯ ವೆಬ್ಸ್ಟರ್: www.wendtindia.com ಗಳಲ್ಲಿ ಲಭ್ಯವಿದೆ. 2) ಕಂಪನಿಯ ನಿರ್ದೇಶಕರ ಮಂಡಳಿಯು ಮೆ. ವೆಂಡ್ನ್ ಮಿಡಲ್ ಈಸ್ಟ್ ಎಫ್ಝಡ್ಇ ("ಡಬ್ನೂ ಎಂಇ")ನ ವಾಲಂಟರಿ ಡಿ- ರಿಜಿಸ್ಟೇಷನ್ ಗಾಗಿ ಸ್ರಾವನೆಯನ್ನು ಅನುಮೋದಿಸಿದೆ. 2021ರ ಜನವರಿಯಲ್ಲಿ ಯುಎಇನ್ ಶಾರ್ಜಾದ ಪಮ್ರಿಯಾ ಫ್ರೀ ಝೋನ್ ನಲ್ಲಿರುವ ಕಂಪನಿಯ ಸಂಪೂರ್ಣ ಸ್ತಾಮದ ಅಂಗಸಂಸ್ಥೆ ಮತ್ತು ನೋಂದಣಿ ರದ್ದು ನಂತರ ಪ್ರಕ್ರಿಯೆಯನ್ನು ಪ್ರಾರಂಭಿಸಲಾಯಿತು. ಮಾರ್ಚ್ 31, 2022ಕ್ಕೆ ಕೊನೆಗೊಂಡ ವರ್ಷದಲ್ಲಿ ಡಬ್ಲ್ಯೂಎಂಇ ಗಣನೀಯವಾಗಿ ದಿವಾಳಯನ್ನು ಪೂರ್ಣಗೊಳಿಸಿದ್ದು, ಸಂಬಂಧಿತ ಕಾರ್ಯವಿಧಾನಗಳು ಮತ್ತು ಷೇರು ಬಂಡವಾಳವನ್ನು ಕಂಪನಿಗೆ ಮರುಪಾವತಿಸಲಾಗಿದೆ. ಡಬ್ಲ್ಯೂಎಂಇನ ಷೇರು ಬಂಡವಾಳದ ಮರುಪಾವತಿಯ ಲಾಭದಿಂದ ಮಾರ್ಚ್ 31, 2022ಕ್ಕೆ ಕೊನೆಗೊಂಡ ತೈಮಾಸಿಕ ಮತ್ತು ವಾರ್ಷಿಕ ಹಣಕಾಸು ಫಲಿತಾಂಶಗಳಲ್ಲಿ ಕಂಪನಿಯನ್ನು ಆಸಾಧಾರಣ ಐಟಂ ಎಂದು ಗುರುತಿಸಲಾಗಿದೆ. ಅಲ್ಲದೆ. ದಿ ಹಮ್ರಿಯಾ ಮುಕ್ತ ವಲಯ ಪ್ರಾಧಿಕಾರದಿಂದ (ಜೆಚ್ಎಫ್ಝಡ್ಎ) ನೋಂದಣಿ ರದ್ದುಗೊಳಿಸಲು ಕ್ಷಿಯರೆನ್ಸ್ ಪ್ರಮಾಣಪತ್ರವನ್ನು ಮೇ 10, 2022ರಂದು ಸ್ವೀಕರಿಸಲಾಗಿದೆ ಮತ್ತು ಅದರಂತೆ ಮೇಲಿನ ದಿನಾಂಕದಿಂದ ಅಂಗಸಂಸ್ಥೆಯು ಅಸ್ತಿತ್ವದಲ್ಲಿಲ್ಲ.

5) ಈ ಹಣಕಾಸಿನ ಫಲಿತಾಂಶಗಳ ಅನುಮೋದನೆಯ ದಿನಾಂಕದವರೆಗೆ ಲಭ್ಯವಿರುವ ಮಾಹಿತಿ ಆಧಾರದ ಮೇಲೆ ಕಂಪನಿಯು ತನ್ನ ಹಣಕಾಸಿನ ಫಲಿಕಾಂಶಗಳ ಮೇಲೆ ಕೋವಿಡ್-19 ಸಾಂಕ್ರಾಮಿಕದ ಸಂಭವನೀಯ ಪರಿಣಾಮವನ್ನು ಪರಿಗಣಿಸಿದೆ ಮತ್ತು ಹಣಕಾಸಿನ ಫಲಿಕಾಂಶಗಳ ಮೇಲೆ ಯಾವುದೇ ವಸ್ತುಗಳ ಹೊಂದಾಣಿಕೆ ಆಗತ್ಯವಿಲ್ಲ ಎಂದು ತೀರ್ಮಾನಿಸಿದೆ. ಸಾಂಕ್ರಾಮಿಕ ರೋಗದ ಹಿನೈಲೆ ಕಂಪನಿಯು ಮುಂದಿನ ಆರ್ಥಿಕ ಪರಿಣಾಮಗಳ ಮೇಲ್ವಿಚಾರಣೆಯನ್ನು ಮುಂದುವರಿಸುತ್ತದೆ ಮತ್ತು ಆದರ ಅನುಷ್ಠಾನದ ದಕ್ಷತೆ ಮತ್ತು ಹಣಕಾಸಿನ ಫಲಿಕಾಂಶಗಳನ್ನು ಸುಧಾರಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತದೆ.

4) ನಿರ್ದೇಶಕರ ಮಂಡಳಿಯು ದಿನಾಂಕ 18ನೇ ಜನವರಿ 2023ರಂದು ನಡೆದ ಮಂಡಳಿಯ ಸಭೆಯಲ್ಲಿ ಪ್ರತಿ ಷೇರಿಗೆ ರೂ.30/–ರ (ರೂ.10/–ರ ಈಕ್ಷಿಟಿ ಷೇರಿನ ಮುಖಬೆಲೆಯ ಮೇಲೆ 300%) ಮಧ್ಯಂತರ ಲಾಭಾಂಶವನ್ನು ಶಿಫಾರಸ್ಸು ಮಾಡಿದೆ.

ವೆಂಡ್ಸ್ (ಇಂಡಿಯಾ) ಲಿಮಿಟೆಡ್ ಪರವಾಗಿ ಶ್ರೀನಿವಾಸ್ ಜಿ ಶಿರ್ಣಕ್ಕರ್ ಸಳ: ಬೆಂಗಳೂರು ದಿನಾಂಕ: 18.01.2023

ಬೆಳಗಾವಿಯಲ್ಲಿ ಇಂದಿನಿಂದ ಕಬಡ್ಡಿ ಟೂರ್ನಿ

ಬೆಳಗಾವಿ: ಭಾರತೀಯ ಕಬಡ್ಡಿ ಒಕ್ಕೂಟ, ಪಾಲ್ಗೊಳ್ಳಲಿವೆ. ನಿಪ್ಪಾಣಿಯ ಮುನ್ನಿಪಲ್ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆಯ ನಿರ್ಮಿಸಲಾಗಿರುವ 4 ದಿನಗಳ ಅಖಿಲ ಭಾರತ ಎ ಗ್ರೇಡ್

ಕಬಡ್ಡಿ ತಂಡಗಳು ಟೂರ್ನಿಯಲ್ಲಿ ಭಾಗವಾಗಲಿವೆ.

ರಾಜ್ಯ ಕಬಡ್ಡಿ ಸಂಸ್ಥೆ ಹಾಗೂ ಬೆಳಗಾವಿ ಹೈಸ್ಕೂಲ್ ಮೈದಾನದಲ್ಲಿ ವಿಶೇಷವಾಗಿ ಸಹಯೋಗದಲ್ಲಿ ಆಯೋಜಿಸಲಾಗಿರುವ ಸ್ಪರ್ಧೆಗಳು ನಡೆಯಲಿವೆ. ಕರ್ನಾಟಕ ಪೊಲೀಸ್, ೦೨ಜ ಕಬಡ್ಡಿ ಟೂರ್ನಿಗೆ ಕುಂದನಗರಿ ಬೆಳಗಾವಿ ಬೆಂಗಳೂರು, ಭಾರತೀಯ ನೌಕಾದಳ, ಯಲ್ಲಿ ಗುರುವಾರ ಚಾಲನೆ ಸಿಆರ್ಪಎಫ್ ದೆಹಲಿ, ಬಿಎಸ್ಪಿ ದೆಹಲಿ, ಐಟಿಬಿಪಿ ದೆಹಲಿ, ಜಮ್ಮು ಮತ್ತು ಕಾಶ್ಮೀರ ಕಬಡ್ಡಿ ಸಂಸ್ಥೆಗಳಿಂದ ಮಾನ್ಯತೆ ಹೊಂದಿ ರಾಜ್ಯ ಪೊಲೀಸ್ ತಂಡ, ಮಹಾರಾಷ್ಟ ರುವ ದೇಶದ ಪ್ರಮುಖ ಪುರುಷರು ಪೊಲೀಸ್ ಸೇರಿದಂತೆ ಪ್ರಮುಖ ಮತ್ತು ಮಹಿಳೆಯರ ಸುಮಾರು 80 ತಂಡಗಳು ಈ ಪಂದ್ಯಾವಳಿಯ

ಜಿಲ್ಲಾ ಪಂಚಾಯತ್, ಗದಗ - ಅಕ್ಕರ ದಾಸೋಹ ಕಾರ್ಯಕಮ

ಕ್ಕಸಂ: ಅದಾಕಾಗ:ಬಾಡಿಗೆ ವಾಹನ:ಬೆಂ.ಅ:2023-24 ದಿನಾಂಕ : 18-01-2023 ಬಾಡಿಗೆ ವಾಹನ ಟೆಂಡರ್ ಪ್ರಕಟಣೆ

ಗದಗ ಜಿಲೆಯ ಅಕರ ದಾಸೋಹ ಕಾರ್ಯಕಮದ ಶಾಲಾ ಅಡುಗೆ ಕೇಂದಗಳ ರಂದರ್ಶನ ಹಾಗೂ ಅಡುಗೆ ಕೋಣೆಗಳ ಪರಿವೀಕ್ಷಣೆಗಾಗಿ ಮತ್ತು ಸಂದರ್ಶನ ಹಾಗೂ ಕಚೇರಿಯ ವಿವಿಧ ಅಧಿಕೃತ ಕೆಲಸಗಳಿಗಾಗಿ ಬಾಡಿಗೆ ಆಧಾರದ ಮೇಲೆ ವಾಹನ ಪಡೆದುಕೊಳ್ಳಲು 01-01-2019 ನಂತರ ಖರೀದಿಸಿದ ಶ್ವಿಪ್ಸ್ (SWIFT) ವಾಹನದ ಅಧಿಕೃತ ಮಾಲೀಕರಿಂದ ಟೆಂಡರ ಕರೆಯಲಾಗಿದೆ. ಅರ್ಜಿಗಳನ್ನು 'ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ, ಗದಗ* ಇವರ ಹೆಸರಿನಲ್ಲಿ ರೂ. 300/–ಗಳ ಬ್ಯಾಂಕ ಹುಂಡಿ (ಡಿ.ಡಿ.)ನ್ನು ಕೊಠಡಿ ಸಂಖ್ಯೆ: 126 ಜಿಲ್ಲಾ ಆಡಳಿತ ಭವನ ಹುಬ್ಬಳ್ಳ ರಸ್ತೆ ಗದಗ ಇಲ್ಲಿ ಪಡೆಯಬಹುದಾಗಿದೆ. ಖಾಲಿ ಟೆಂಡರ ಅರ್ಜಿ ಪಡೆಯುವ ಕೊನೆಯ ದಿನಾಂಕ: 23/01/2023 ಸಾಯಂಕಾಲ 4.00 ಗಂಟೆಯವರಿಗೆ ಹಾಗೂ ಭರ್ತಿಗೊಳಿಸಿದ ಟೆಂಡರ ಆರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 31/01/2023, ಸಂಜೆ 5.00 ಗಂಟೆ. ಹೆಚ್ಚಿನ ಮಾಹಿತಿಗಾಗಿ ಕಛೇರಿ **ದೂರವಾಣಿ ಸಂಖ್ಯೆ: 08372–221757** ಸಂಪರ್ಕಿಸಬಹುದಾಗಿದೆ

> ಸಹಿ/- ಶಿಕ್ಷಣಾಧಿಕಾರಿಗಳು. ಅಕ್ಷರ ದಾಸೋಹ ಕಾರ್ಯಕ್ರಮ. ಜಿಲ್ಲಾ ಪಂಚಾಯತ, ಗದಗ

西本形式の空/ボロボ/ಎの.ね.ಎ/585/2022-23

ಕರ್ನಾಟಕ ಸರ್ಕಾರ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಹಾಸನ

(An Autonomous Institute of Govt. Of SRI CHAMARAJENDRA HOSPITAL CAMPUS, HASSAN-573201

Website: www.hims-hassan.org Phone/Fax No.08172-231699/231599 ಇ-ಟೆಂಡರ್ ಪ್ರಕಟಣೆ

ಕ್ಕ ಸಂ.1)ಟಿಂಡರ್ ಅಧಿಸೂಚನೆ ಸಂಖ್ಯೆ ಹಿಮ್ರ್/ಎಸ್ಸಹೆಚ್/ಡ್ರಗ್/ಎಟಿಡಿಆರ್, 42/2022-23 ವಿವರ: ಹಿಮ್ಸ್ ಸಂಸ್ಥೆಯ ಬೋಧಕ ಆಸ್ಪತ್ರೆಗೆ ಔಷಧಿಗಳನ್ನು ಇ-ಟಿಂಡರ್ ಮೂಲಕ ಸರಬರಾಜು ಪಡೆಯುವ ಬಗ್ಗೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ದಿನಾಂಕ: 19.01.2023 ರಿಂದ 20.02.2023 ರವರೆಗೆ ಅಂದಾಜು ಮೊತ್ತ (ಲಕ್ಷಗಳಲ್ಲಿ):475.29 ಇ.ಎಂ.ಡಿ ಮೊತ್ತ (ಲಕ್ಷಗಳಲ್ಲಿ):4.75 2)ಹಿಮ್ಡ್/ ಎಸ್ಸಹೆಚ್/ಡ್ರಗ್/ಎಟಿಡಿಆರ್/43/2022-23 ವಿವರ: ಹಿಮ್ಸ್ ಸಂಸ್ಥೆಯ ಬೋಧಕ ಆಸ್ಪತ್ರೆಗೆ ಸರ್ಜಿಕಲ್, ನಾನ್ ಸರ್ಜಿಕಲ್ ಮತ್ತು ಇತರೆ ಔಷಧಗಳನ್ನು ಇ–ಟಿಂಡರ್ ಮೂಲಕ ಸರಬರಾಜು ಪಡೆಯುವ ಬಗ್ಗೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ದಿನಾಂಕ: 21.01.2023 ರಿಂದ 22.02.2023 ರವರೆಗೆ ಅಂದಾಜು ಮೊತ್ತ (ಲಕ್ಷಗಳಲ್ಲಿ):491.65 ಇ.ಎಂ.ಡಿ ಮೊತ್ತ (ಲಕ್ಷಗಳಲ್ಲಿ):4.92 3)ಹಿಮ್ನ್/ ಎಸ್ಸಹೆಚ್/ಡ್ರಗ್ಸ್/ಎಟಿಡಿಆರ್/44/2022-23 ವಿವರ: ಹಿಮ್ಸ್ ಸಂಸ್ಥೆಯ ಬೋಧಕ ಆಸ್ಪತ್ರೆಗೆ ಡಯಾಲಿಸಿಸ್ ಔಷಧಗಳನ್ನು ಇ–ಟಿಂಡರ್ ಮೂಲಕ ಸರಬರಾಜು ಪಡೆಯುವ ಬಗ್ಗೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ದಿನಾಂಕ: 23.01.2023 ರಿಂದ 24.02.2023 ರವರೆಗೆ ಅಂದಾಜು ಮೊತ್ತ (ಲಕ್ಷಗಳಲ್ಲಿ):95.55 ಇ.ಎಂ.ಡಿ ಮೊತ್ತ (ಲಕ್ಷಗಳಲ್ಲಿ):1.43 ಟೆಂಡರ್ ಪ್ರಕ್ರಿಯೆ ದಿನಾಂಕಗಳನ್ನು ಹಾಗೂ ಇತರೆ ವಿವರಗಳನ್ನು ಕರ್ನಾಟಕ ಸಕಾರದ ಇ-ಪ್ರೋಕ್ಕೂರ್-ಮೆಂಟ್ ಪೋರ್ಟಲ್ ಸಿಸ್ಟಂ ಮುಖಾಂತರ https://www.eproc.karnataka.gov.in ವೆಬ್ಸ್ಟೆಟ್ ನಲ್ಲಿ ವೀಕ್ಷಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕಛೇರಿ ಕೆಲಸದ ವೇಳೆಯಲ್ಲಿ (ರಜಾ ದಿನಗಳನ್ನು ಹೊರತುಪಡಿಸಿ) ಸಂಪರ್ಕಿಸಬಹುದಾಗಿದೆ.

ಸಹಿ/- ಮುಖ್ಯ ಆಡಳಿತಾಧಿಕಾರಿಗಳು, ಹಾಸನ ವೈದ್ಯಕೀಯ ವಿಜ್ಞಾನಗಳ

ಕರ್ನಾಟಕ ಕೈಗಾಲಿಕಾ ಪ್ರದೇಶಾಭವೃದ್ಧಿ ಮಂಡಳ

(ಕರ್ನಾಟಕ ಸರ್ಕಾರದ ಅಧೀನ ಸಂಸ್ಥೆ) ನಂ. 49, ಈಸ್ಟ್ ವಿಂಗ್, 4ನೇ ಮತ್ತು 5ನೇ ಮಹಡಿ, ಖನಿಜ ಭವನ,

ರೇಸ್ ಕೋರ್ಸ್ ರಸ್ತೆ, ಬೆಂಗಳೂರು-560001. website: www.kiadb.in

ನಂ. ಐಎಡಿಬಿ/ಇಎನ್ಜಿಜಿ/ಇಟಿಎನ್ಡ-ಇಪಿ-44/17931/2022-23 ದಿನಾಂಕ: 18.01.2023 ಅಲ್ಪಾವಧಿ ಬೆಂಡರ್ ಅಹ್ವಾನ ಪ್ರಕಟಣೆ

(ಜಿ.ಓ.ಕೆ ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮೂಲಕ ಮಾತ್ರ)

ಕೆ.ಐ.ಎ.ಡಿ.ಬಿಯು ಈ ಕೆಳಕಂಡ ಕಾಮಗಾರಿಗಳಿಗೆ ಸಾಕಷ್ಟು ಆರ್ಥಿಕ ಸಂಪನ್ಮೂಲ, ತಾಂತ್ರಿಕ ಕೌಶಲ್ಯತೆಗಳು, ಸೂಕ್ತ ನಿರ್ಮಾಣ ಉಪಕರಣಗಳು, ತಾಂತ್ರಿಕ ಮಾನವ ಸಂಪನ್ನೂಲ ಹೊಂದಿರುವ ಹಾಗೂ ಇದೇ ರೀತಿಯ ಕಾಮಗಾರಿಯಲ್ಲಿ ಸಾಕಷ್ಟು ಅನುಭವ ಹೊಂದಿರುವ ಕೆ.ಪಿ.ಡಬ್ಲೂ.ಡಿ ದರ್ಜಿ-1 (ಸಿವಿಲ್) ಪರವಾನಗಿ ಹೊಂದಿರುವ ಅರ್ಹ ಗುತ್ತಿಗೆದಾರರಿಂದ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ 1999 ಹಾಗೂ ನಿಯಮ 2000 ರನ್ವಯ ದ್ವಿ–ಲಕೋಟೆ ಪದ್ಧತಿಯಡಿಯಲ್ಲಿ ಟೆಂಡರ್ಗಳನ್ನು ಆಹ್ವಾನಿಸಲಾಗಿದೆ.

ಕಾಮಗಾರಿ ಹೆಸರು: (1) ಬೆಳಗಾವಿ ಜಿಲ್ಲೆ, ಹುಕ್ಕೇರಿ ತಾಲ್ಲೂಕು, ಕಣಗಲಾ ಕೈಗಾರಿಕಾ ಪ್ರದೇಶದಲ್ಲಿರುವ ನಿವೇಶನ ಸಂಖ್ಯೆ.41, ಎಎಂ-1 ರಲ್ಲಿ ಪ್ಲಗ್ & ಪ್ಲೇ ಮೂಲಸೌಕರ್ಯಗಳನ್ನು ಒಳಗೊಂಡ ಕಟ್ಟಡ ಸ್ಥಾಪಿಸುವ ಕಾಮಗಾರಿ. (2ನೇ ಕರೆ) (2) ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಮರ ತಾಲ್ಲೂಕು, ಅಪರೇಲ್ ಪಾರ್ಕ್ 1ನೇ ಹಂತದ ಕೈಗಾರಿಕಾ ಪ್ರದೇಶದ ಮಿನಿ ಟೆಕ್ಸ್ಟ್ಫ್ರೈಲ್ ಪಾರ್ಕ್ ನಲ್ಲಿರುವ ನಿವೇಶನ ಸಂಖ್ಯೆ: ಎಎಂ-2 ರಲ್ಲಿ ಪ್ಲಗ್ & ಪ್ಲೇ ಮೂಲಸೌಕರ್ಯಗಳನ್ನು ಒಳಗೊಂಡ ಕಟ್ಟಡ ಸ್ಥಾಪಿಸುವ ಕಾಮಗಾರಿ. (2ನೇ ಕರೆ)

ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ: 30.01.2023 ಸಂಜೆ 4.30 ಗಂಟೆವರೆಗೆ. ಅರ್ಜಿದಾರರು ಬಿಡ್ಡಿಂಗ್ ದಸ್ತಾವೇಜುಗಳನ್ನು ಇ–ಪ್ರೊಕ್ಯೂರ್ಮೆಂಟ್ ಪೋರ್ಟಲ್ https://eproc.karnataka.gov.in ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.

DIPR/CP/4561/Zen/2022-23

ಈ ಮೂಲಕ ಕೆಳಗಿನಂತೆ ತಿಳಿಸಲಾಗಿದೆ:

ಮುಖ್ಯ ಅಭಿಯಂತರರು-1, ಕೆಐಎಡಿಬಿ, ಬೆಂಗಳೂರು

ಸಾರ್ವಜನಿಕ ಪ್ರಕಟಣೆ

ಜಗನ್ನಯಿ ಬಿಲ್ಲರ್ ಮತ್ತು ಡೆವಲಪರ್ಸ್ ಪ್ರೈ.ಲಿ., ನೀಲಾಂಚಲ್ ಹ್ಯಾಪಿ ಗೃಹ ಎಲ್ಎಲ್ಪ ಮತ್ತು ಜಗನ್ನಯಿ ಕನ್ಸ್ಟ್ರಕ್ಷನ್ ಪ್ರೈ. ಲಿಮಿಟಿಡ್ನ ಸೂಜನೆಗಳ ಅನ್ನಯ [ಕ್ಷ್ರೆಂಟ್ಗಳು] ಸಲಾರ್ಪುರಿಯಾ ಗ್ರೂಪ್ನ ಭಾಗವಾಗಿರುವ ಘಟಕಗಳು ಮತ್ತು ಸಲಾರ್ಪುರಿಯಾ ವಿಂಡ್ತರ್, ನಂ.3, 4ನೇ ಮಹಡಿ, ಹಲಸೂರು ರಸ್ತೆ, ಬೆಂಗಳೂರು-560042 ಇಲ್ಲಿ ತಮ್ಮ ನೋಂದಾಯಿತ ಕಚೇರಿಯನ್ನು ಹೊಂದಿದ್ದು,

 ನನ್ನ ಗ್ರಾಹಕರು ಒಟ್ಟಾರೆಯಾಗಿ ರೂ.50 ಕೋಟಿಗಳನ್ನು ಮುಂಗಡವಾಗಿ ಮೆ. ಸುಮಂತ್ ರೆಡ್ಡಿ ಜಿನ್ ಕುಮಾರಸ್ವಾಮಿ ರೆಡ್ಡಿ ಶ್ರೀನಾಥ ರೆಡ್ಡಿ ಬಿನ್ ಜನಾರ್ದನ ರೆಡ್ಡಿ ಮತ್ತು ಪಾಲುದಾರಿಕೆ ಸಂಸ್ಥೆಯಾದ ಆರ್.ಆರ್ ಪ್ಲಾಟಿನಾಗೆ [ಪ್ರತಿವಾದಿಗಳು] ದಿನಾಂಕ 06.10.2018ರ ಲಿಖಿತ ಒಪ್ಪಂದ ಮತ್ತು 04.12.2018ರ ಪೂರಕ ಒಪ್ಪಂದದ ಅನ್ವಯ ನೀಡಿದ್ದಾರೆ [ಸದರಿ ಒಪ್ಪಂದಗಳು].

2) ಪ್ರತಿವಾದಿಗಳು ಸದರಿ ಒಪ್ಪಂದಗಳ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಮತ್ತು ನನ್ನ ಗ್ರಾಹಕರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ವರ್ತಿಸಿದ ಕಾರಣ ಈ ಒಪ್ಪಂದಗಳನ್ನು ಕೊನೆಗಾಣಿಸಲಾಗಿದೆ ಮತ್ತು ನನ್ನ ಗ್ರಾಹಕರು 2022ರ ಎ.ಎ ನಂ.2 [ಮನವಿ] ಅರ್ಜಿಟ್ರೇಶನ್ & ಎಎಂಪೀ ಸಮನ್ರಯ ಕಾಯಿದೆ, 1996ರ 8ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬೆಂಗಳೂರು ಇವರ ಪೀಠಕ್ಕೆ ಅರ್ಜಿ ಸಲ್ಲಿಸಿದ್ದಾರೆ.

3) ಪ್ರತಿವಾದಿಗಳು ಪ್ರಕರಣವನ್ನು ವಿರೋಧಿಸಿದರು. ಗೌರವಾನ್ವಿತ ನ್ಯಾಯಾಲಯವು 29.10.2022ರ ಅಂತಿಮ ಆದೇಶದ ಮೂಲಕ ನನ್ನ ಗ್ರಾಹಕರು ಸಲ್ಲಿಸಿದ ಅರ್ಜಿಯನ್ನು ಅನುಮತಿಸಿದೆ ಮತ್ತು ಈ ಕೆಳಗಿನಂತೆ ನಿರ್ದೇಶಿಸಿದೆ:

(ಎ) ಪ್ರತಿವಾದಿಗಳು ತಾವು ಪಾವತಿಸಿದ ದಿನಾಂಕದಿಂದ ವಾರ್ಷಿಕವಾಗಿ ಶೇ.18ರಷ್ಟು ಬಡ್ಡಿಯೊಂದಿಗೆ ರೂ.50,00,00,000/–ಗಳ ನಗದು ಭದ್ರತೆಯನ್ನು ಕಡ್ಡಾಯವಾಗಿ ಒದಗಿಸಬೇಕು. ಮಧ್ಯಸ್ಥಿಕೆ ಪ್ರಕ್ರಿಯೆಗಳ ತೀರ್ಪಿನವರೆಗೆ ಮುಖ್ಯ ಮಧ್ಯಸ್ಥಿಕೆ ಅರ್ಜಿ/ಅರ್ಜಿಯಲ್ಲಿ ವಿನಂತಿಸದಂತೆ ತಡೆಯಾಜ್ಜೆ

(ಬಿ) ಅಲ್ಲದೆ, ಪ್ರತಿವಾದಿಗಳು ಅಥವಾ ಏಜೆಂಟ್ಗಳು ಅಥವಾ ಯಾರನ್ನಾದರೂ ಅನ್ಯಗೊಳಿಸುವಿಕೆ, ವರ್ಗಾಯಿಸುವುದು, ತಿಳಿಸುವುದು, ವಿಲೇವಾರಿ ಮಾಡುವುದು, ಸ್ವಾಧೀನದಿಂದ ಬೇರ್ಪಡಿಸುವುದು ಅಥವಾ ಯಾವುದೇ ರೀತಿಯ ಮೂರನೇ ವ್ಯಕ್ತಿಯ ಆಸಕ್ತಿಯನ್ನು ರಚಿಸುವುದು ಮತ್ರುಅಥವಾ ಶೆಡ್ಕೂಲ್ನಲ್ಲಿ ವಿವರಿಸಿದ ಆಸ್ತಿಗಳ ಸ್ವರೂಪ ಬದಲಾಯಿಸುವುದನ್ನು ಈ ಮೂಲಕ ನಿರ್ಬಂಧಿಸಲಾಗಿದೆ ಮತ್ತು ಮಧ್ಯಸ್ಥಿಕೆ ಪ್ರಕ್ರಿಯೆಗಳ ತೀರ್ಪಿನವರೆಗೆ ವಿನಂತಿಸಿರುವಂತೆ ಕೆಐಎಡಿಬಿಯಿಂದ ಪ್ರತಿವಾದಿ ಸಂಖ್ಯೆ 3ಕ್ಕೆ ಹಂಚಿಕೆ ಮಾಡಲಾಗಿದೆ. 4) ಗೌರವಾನ್ವಿತ ನ್ಯಾಯಾಲಯದ 29.10.2022ರ ಅಂತಿಮ ಆದೇಶದ ಅನ್ವಯ ಅನುಸೂಚಿತ ಆಸ್ತಿಗೆ ಸಂಬಂಧಿಸಿದಂತೆ

ಪ್ರತಿವಾದಿಗಳೊಂದಿಗೆ ಯಾವುದೇ ರೀತಿಯಲ್ಲಿ ವ್ಯವಹರಿಸದಂತೆ ಸಾರ್ವಜನಿಕರಿಗೆ ಈ ಮೂಲಕ ಎಚ್ಚರಿಕೆ ನೀಡಲಾಗಿದೆ. 5) ನ್ಯಾಯಾಲಯದ ಆದೇಶದ ಹೊರತಾಗಿಯೂ ಯಾವುದೇ ವ್ಯಕ್ತಿ/ ಕಂಪನಿಯು ಕೈಮ್ ಮಾಡಲು ಅಥವಾ ಅನುಸೂಚಿತ ಆಸ್ತಿಗೆ ಸಂಬಂಧಿಸಿದಂತೆ ಪ್ರತಿವಾದಿಗಳೊಂದಿಗೆ ಯಾವುದೇ ವ್ಯವಹಾರ ನಡೆಸಿದಲ್ಲಿ ಅದು ಅನೊರ್ಜಿತವಾಗಿರುತ್ತದೆ ಮತ್ತು ನನ್ನ ಗ್ರಾಹಕರಿಂದ ಸಿವಿಲ್ ಮತ್ತು ಕ್ರಿಮಿನಲ್ ಹೊಣೆಗಾರಿಕೆಯನ್ನು ಆಕರ್ಷಿಸುವ ಮೂಲಕ ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಶೆಡ್ಯೂಲ್ ಪ್ರಾಪರ್ಟಿ

ಕರಿಯಮ್ಮನ ಅಗ್ರಹಾರ, ವರ್ತೂರು ಹೋಬಳಿ, ಬೆಂಗಳೂರು ಪೂರ್ವ ತಾಲೂಕು, ಬೆಂಗಳೂರಿನ ಸರ್ವೆ ನಂ.29/1, 30/1 ಮತ್ತು 32 ಹಾಗೂ ದೇವರಬೀಸನಹಳ್ಳಿ ಗ್ರಾಮದ ವರ್ತೂರು ಹೋಬಳಿ, ಬೆಂಗಳೂರು ಪೂರ್ವ ತಾಲ್ಲೂಕು, ಬೆಂಗಳೂರಿನ ಸರ್ವೆ ನಂ.10/3, 11/3, 10/1, 10/11, 10/12, ಮತ್ತು 11/1ರಲ್ಲಿ 9 ಎಕರೆ 34 1/2 ಗುಂಟಿ ಅಳತೆಯ ಜಮೀನಿನ ಎಲ್ಲಾ ತುಂಡುಗಳು ಮತ್ತು ಭಾಗಗಳು.

ಸ್ಥಳ: ಬೆಂಗಳೂರು ಅರುಣ್ ಪ್ರದೇಶ ಇ., ವಕೀಲರು

ದಿನಾಂಕ: 18.01.2023

ನಂ.312, ಹಂತ 3, ಟವರ್ 2, ಪ್ರೆಸ್ಟೀಜ್ ಮೆರಿಡಿಯನ್, ಎಂ.ಜಿ.ರಸ್ತೆ, ಬೆಂಗಳೂರು-560 001